




ಬುದ್ಧಿವಂತ ಮೊಲ

■ ಮೈಲಾರಪ್ಪ ಬೂದಿಹಾಳ
ಕಲೆ: ಸಂತೋಷ್ ಸೆಸಿಹಿತ್ತ


ಒಂದು ದಟ್ಟವಾದ ಕಾಡು. ಆ ಕಾಡಿನಲ್ಲಿ ಗಜರಾಜನೊಬ್ಬ ಆನೆ ವಾಸವಾಗಿತ್ತು. ಇದರ ಉಪಟಳದಿಂದ ಕಾಡಿನಲ್ಲಿದ್ದ ಪ್ರತಿ ಪ್ರಾಣಿಗಳು ರೋಷಿ ಹೋಗಿ ಸರಿಯಾದ ಸಮಯ ಬಂದಾಗ ಗಜರಾಜನಿಗೆ ಪಾಠ ಕಲಿಸಿದರಾಯ್ತು ಎಂದು ಸಹಿಸಿಕೊಂಡಿದ್ದವು. ಒಂದು ದಿನ ಗಜರಾಜ ಕಾಡಿನೊಳಗೆ ಆಹಾರ ಹುಡುಕಿಕೊಂಡು ಹೋದ ಸಂದರ್ಭದಲ್ಲಿ ಎಲ್ಲಾ ಪ್ರಾಣಿಗಳು ಒಂದೆಡೆ ಸಭೆ ಸೇರಿ ಒಗ್ಗಟ್ಟಿನ ಮಂತ್ರವನ್ನು ಜಪಿಸುತ್ತ ಹೇಗಾದರೂ ಮಾಡಿ ಗಜರಾಜನಿಗೆ ಬುದ್ಧಿ ಕಲಿಸಲೇಬೇಕೆಂಬ ಹಟ ತೊಟ್ಟವು. ಈ ಸಭೆಯಲ್ಲಿ ಪಾಲ್ಗೊಂಡ ಪ್ರತಿಯೊಂದು ಪ್ರಾಣಿಗಳು ಕೂಡ ತಮ್ಮ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಲು ಪ್ರಾರಂಭಿಸಿದವು. ಮೊದಲಿಗೆ ಹುಲಿಯು ಗರ್ಜಿಸುತ್ತ ನೀವೆಲ್ಲರೂ ಒಮ್ಮೆಲೇ ಗಜರಾಜನ ಮೇಲೆ ದಾಳಿ ಮಾಡಿದರೆ ನಾನು ಗಜರಾಜನ ಮೇಲೆ ಎರಗಿ ಗಂಟಲಿನ ರಕ್ತ ಹೀರುವೆ ಎಂದಿತು. ನಂತರ ಸರದಿಯಲ್ಲಿದ್ದ ಸಿಂಹವು ಕೂಡ ಹುಲಿಯ ಹೇಳಿದಂತೆಯೇ ಆಗಲಿ ಎಂದಿತು. ಹೀಗೆ, ನರಿ, ತೋಳ, ಜಿಂಕೆ, ಹಂದಿ, ಕತ್ತೆಕಿರುಬ ಎಲ್ಲವೂ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದವು.

ಆದರೆ ಗಜರಾಜನಿಗೆ ಬುದ್ಧಿ ಕಲಿಸುವುದು ಅಷ್ಟು ಸುಲಭದ ಮಾತಲ್ಲ ಎಂಬುದು ಎಲ್ಲಾ ಪ್ರಾಣಿಗಳ ಒಳಮನಸಿಗೆ ಅರ್ಥವಾಗಿತ್ತು. ಇವೆಲ್ಲವುಗಳ ಅಭಿಪ್ರಾಯಗಳ ಹೊರತಾಗಿಯೂ ಕಾಡಿನ ಚಾಣಾಕ್ಷನಾಗಿದ್ದ ಮೊಲವು ಸಭೆಯಿಂದ ಹೊರಗುಳಿದಿದ್ದನ್ನು ತಿಳಿದ ಹುಲಿಯು ನರಿಗೆ ಮೊಲವನ್ನು ಕರೆದುಕೊಂಡು ಬರಲು ಹೇಳಿತು. ಹುಲಿ ನವೆದೆಯಲ್ಲಿ ಅವಿತು ಕುಳಿತ ಮೊಲವನ್ನು ನೋಡಿದ ನರಿ, ನಡೆಯುತ್ತಿರುವ ಗುಪ್ತ ಸಭೆಗೆ ಆಗಮಿಸಲು ಮೊಲಕ್ಕೆ ತಿಳಿಸಿತು. ತುಸು ಅಳುಕಿನಿಂದಲೇ

ಹೆಜ್ಜೆ ಹಾಕುತ್ತ ಸಭೆಗೆ ಹಾಜರಾಯಿತು. ಸಭೆಯಲ್ಲಿ ಮಾತನಾಡಿದ ಎಲ್ಲ ವಿಷಯಗಳನ್ನು ಮೊಲದ ಗಮನಕ್ಕೆ ತಂದು ಅಭಿಪ್ರಾಯಕ್ಕೆ ಕಾಯ್ದು ಕುಳಿತವು. ನಿಧಾನವಾಗಿ ಕಣ್ಣು ಮುಚ್ಚಿ ವಿಚಾರಲಹರಿಗಳಿಂದ ಮೊಲವು 'ನನಗೆ ಹೊಳೆದ ಉಪಾಯವನ್ನು ವ್ಯಕ್ತಪಡಿಸುವುದಾದರೆ ಎಲ್ಲರೂ ನಾನು ಹೇಳಿದ ಕೆಲಸವನ್ನು ಚಾಚೂತಪ್ಪದೆ ಮಾಡಬೇಕು' ಎಂದಿತು. ಆಗ ಇಡೀ ಸಭೆ ತಲೆ ಅಲ್ಲಾಡಿಸುತ್ತ ಹುಂ... ಹುಂ... ಸಮ್ಮತಿ ಸೂಚಿಸಿದವು. ಕೆಲವು ಪ್ರಾಣಿಗಳು ಮರದ ಟೊಂಗೆ ಸಂಗ್ರಹಿಸಿದವು. ಇನ್ನುಳಿದವು ಸ್ಥಳವನ್ನು ಗುರುತಿಸಿ ತಗ್ಗು ಅಗೆಯಲು ಪ್ರಾರಂಭಿಸಿ ಅರೆಕ್ಷಣದಲ್ಲೇ ದೊಡ್ಡ ಕಂದಕವನ್ನೇ ಸೃಷ್ಟಿಸಿ ಅದರ ಆಳ ಕಾಣದಂತೆ ಹುಲ್ಲು, ಮರದ ಸೊಪ್ಪನ್ನು ಹಾಕಿ ಗಜರಾಜ ಹಿಂದಿರುಗುವಷ್ಟರಲ್ಲಿಯೇ ಕಾಡಿನೊಳಗೆ ಮರೆಯಾದವು. ಇತ್ತ ಆಹಾರ ಹುಡುಕುತ್ತ ಬಂದ ಗಜರಾಜ ಕಂದಕದಲ್ಲಿ ಸಿಕ್ಕು, ಮೇಲೆ ಎದ್ದು ಬರಲಾರದೆ ಫೀಳಿಡತೊಡಗಿತು. ಆಗ ಸುತ್ತುವರೆದ ಎಲ್ಲ ಪ್ರಾಣಿಗಳು, ತಮಗೆ ಕೊಡುತ್ತಿದ್ದ ಉಪಟಳ ಹಿಂಸೆಯಿಂದ ನೊಂದ ನುಡಿಗಳು ಆನೆಯ ಮನಸನ್ನು ಪರಿವರ್ತಿಸಿದವು. ತನ್ನ ತಪ್ಪನ್ನು ಒಪ್ಪಿಕೊಂಡ ಗಜರಾಜ ಇನ್ನೆಂದಿಗೂ ನಾನು ಯಾರಿಗೂ ತೊಂದರೆ ಕೊಡಲಾರೆ ಎಂದು ಪ್ರತಿಜ್ಞೆ ಮಾಡಿತು. ಆಗ ಕಾಡಿನ ಎಲ್ಲ ಪ್ರಾಣಿಗಳು ಕಂದಕಕ್ಕೆ ಮಣ್ಣು ತುಂಬಿ ಮೇಲೆ ಬರಲು ಸಹಕರಿಸಿದವು. ಅಂದಿನಿಂದ ಕಾಡಿನ ಎಲ್ಲಾ ಪ್ರಾಣಿಗಳು ಆರಾಮದಿಂದ ಜೀವನ ಸಾಗಿಸತೊಡಗಿದವು.



ನೋಯಿಸದಿರಲಿ ಅವರನು ಈ ನಮ್ಮ ದೇಶಪ್ರೇಮ



■ ಸದ್ಯೋಜಾತ, ಅಸಗೋಡು
ಕಲೆ: ಸಂತೋಷ್ ಸೆಸಿಹಿತ್ತ

ಪ್ರೀತಿ ಪ್ರೇಮ ವಾತ್ಸಲ್ಯಭರಿತ ಭಾರತ ಗಾಂಧಿ ತಾತ, ಚಾಚಾ ನೆಹರು, ಮತ್ತೆ ವಾಮನ ಮದ್ರಿ ಲಾಲ್ ಬಹದ್ದೂರ್ ಕಣ ಕಣದಲಿ ತುಂಬಿದರು ದೇಶಪ್ರೇಮ

ಅಧಿಕಾರ ಬೇಡ, ಹುಟ್ಟು ಹಬ್ಬ ಬೆಡ ಊಟ ಬೇಡ ಎಲ್ಲವೂ ದೇಶಕ್ಕಾಗಿ ಹನಿಹನಿ ಬೆವರು ರಕುತ ಬೆರೆಯಲಿ ನಾಡಲಿ ತುಂಬಲಿ ದೇಶ ಪ್ರೇಮ

ಗುಂಡಿಕ್ಕಿದರೂ ಉಲಿಯಿತು ಹೇ ರಾಮ ಮರೆಯಿತು ಮಿಡಿಯಿತು ಭಾತ್ಯಪ್ರೇಮ ಭಾರತ ಮಾತೆಯ ಮಕ್ಕಳು ನಾವು ಸಾವಲೂ ಮರದರು ದೇಶ ಪ್ರೇಮ

ಚಾಚಾ ಚಾಚಾ ಮಕ್ಕಳ ನೆಚ್ಚಿನ ಚಾಚಾ ಮಕ್ಕಳ ಮದ್ಯ ನಗುವ ಮಗುವು ಆತ ಗ್ರಾಮೀಣ ಗುಡಿ ಕೈಗಾರಿಕೆಗಳ ಶಿಲ್ಪಿ ಪಂಚವರಿಕೆಗಳಲೂ ಹರಿಯಿತು ದೇಶಪ್ರೇಮ

ವೈರಿ ಪಡೆಯನು ಹಿಮ್ಮೆಟ್ಟಿಸಿದಾ ಧೀರ ತನ್ನಯ ಊಟವ ಬಿಟ್ಟ ದೇಶಕೆ ಕೊಟ್ಟ ಜೈ ಜವಾನ್ ಜೈ ಕಿಸಾನ್! ಘೋಷಣೆ ಉಲಿದ ಚಿರನಿದ್ರೆಯಲೂ ಮೆರೆದ ದೇಶಪ್ರೇಮ

ಮಕ್ಕಳೆ ಇವು ದಂತಕತೆಯಲ್ಲ ಮೂಕವ್ಯಥೆ ನಮ್ಮೆಲ್ಲರ ಒಳಿತು ಬಯಸಿದವರೆಲ್ಲಾ ನಮ್ಮನು ಬಿಟ್ಟು ನೋಡುತಲಿಹರು ಮೇಲಿಂದ ನೋಯಿಸದಿರಲಿ ಅವರನು ಈ ನಮ್ಮ ದೇಶಪ್ರೇಮ